

Report on I-STEM SAMAVESHA-7.0

Date: November 26th, 2024.

Venue: AV Room, Central Library, GM University.

The SAMAVESHA Episode 7, organized by GM University in collaboration with I-STEM, aimed to promote access to advanced research facilities and encourage indigenous product development. It brought together a diverse group of students, researchers, and faculty members to engage in meaningful discussions on advancing R&D excellence.

Registration was conducted from 9:00 AM to 9:45 AM, followed by the inauguration of the event at 10:00 AM by Dr. H.D. Maheshappa, Pro-Chancellor of GM University. The event was graced by the presence of Dr. Praveen Ramamurthy, IISc, Bengaluru, Mrs. Pushpa S, HR Manager of I-STEM, Bengaluru, Dr. Sanjay Pande M.B., Principal, GMIT, Dr. Karibasappa K, Senior Dean, GM University, Dr. Bharath K N, Dean of Research, and Dr. Swaroop K, Associate Dean of Research.

Additionally, Dr. Harilal Bhaskar, COO and National Coordinator of I-STEM, Bengaluru, addressed the gathering online. The event proceedings were skillfully managed by Dr. Kavitha K J, Associate Professor, GM University, who served as the Master of Ceremony.

About I-STEM:

The Indian Science, Technology, and Engineering facilities Map (I-STEM) is an interactive web portal designed to accelerate scientific progress in India. This initiative, conceived and supported by the Office of the Principal Scientific Adviser to the Government of India, creates a centralized platform for sharing publicly funded R&D equipment and facilities across various institutions throughout the country.

Session Highlights:

Session 1 (11:10 AM - 11:30 AM): Topic: Connecting Researchers with Resources

Speaker: Mebil Alexander, Program Manager, I-STEM, Bengaluru.

Session 1 (11:30 AM onwards): Topic: Atoms for Instruments



